

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾಯಃ ಕವಿತಾರ್ಕಿಕಕೇಸರೀ |  
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ನಮ್ನಾಱ್ವಾರ್ ಅರುಳಿಚ್ಚೆಯ್

|| ಎನ್ನೈಕ್ಕುಂ ||

*This document\* has been prepared by*

***Sunder Kidambi***

*with the blessings of*

ಶ್ರೀ ರಂಗರಾಮಾನುಜ ಮಹಾದೇಶಿಕನ್

**His Holiness *śrīmad āṇḍavan* of *śrīraṅgam***

---

\*This was typeset using skt, L<sup>A</sup>T<sub>E</sub>X, Itrans, and the Baraha font.

ಶ್ರೀಃ  
ಶ್ರೀಮತೇ ರಾಮಾನುಜಾಯ ನಮಃ

## ॥ ಎನ್ನೈಕ್ಕುಂ ॥

ಇನ್ನವಿ ಪಾಡುಂ ಪೇಱ್ಱೈ ಎವ್ಬೆರುವಾರ್ ತಮಕ್ಕು ಅರುಳಿಯಮೈಕ್ಕು ಕೈಮಾಱು  
ಇಲ್ಲೈ ಎನಲ್

‡ಎನ್ನೈಕ್ಕುಂ ಎನ್ನೈ \* ಉಯ್ಯಕ್ಕೊಂಡು ಪೋಗಿಯ \*  
ಅನ್ನೈಕ್ಕನೆನ್ನೈ \* ತ್ತನ್ನಾಕ್ಕಿ ಎನ್ನಾಲ್ ತನ್ನೈ \*  
ಇನ್ ತಮಿಱ್ ಪಾಡಿಯ ಈಶನೈ \* ಆದಿಯಾಯ್  
ನಿನ್ಱ ಎನ್ ಶೋದಿಯೈ \* ಎನ್ ಶೋಲ್ಲಿ ನಿಱ್ಪನೋ (೧)

ಎನ್ ಶೋಲ್ಲಿ ನಿಱ್ಪನ್ \* ಎನ್ ಇನ್ನಯಿರಿನ್ ಒನ್ನಾಯ್ \*  
ಎನ್ ಶೋಲ್ಲಾಲ್ ಯಾರ್ ಶೋನ್ನ \* ಇನ್ನವಿ ಎನ್ನಿತ್ತು \*  
ತನ್ ಶೋಲ್ಲಾಲ್ ತಾನ್ ತನ್ನೈ \* ಕ್ಕೀತ್ತಿತ್ತ ಮಾರ್ಯ \* ಎನ್  
ಮುನ್ ಶೋಲ್ಲುಂ \* ಮೂವುರುವಾಂ ಮುದಲ್ವನೇ (೨)

ಆಂ ಮುದಲ್ವನ್ ಇವನ್ ಎನ್ನು \* ತನ್ ತೇಱ್ಱೈ \* ಎನ್  
ನಾ ಮುದಲ್ ವಂದು ಪುಗುಂದು \* ನಲ್ಲಿನ್ ಕವಿ \*  
ತೂ ಮುದಲ್ ಪತ್ತಕ್ಕು \* ತ್ತಾನ್ ತನ್ನೈ ಚ್ಚೊನ್ನ \* ಎನ್  
ವಾಯ್ ಮುದಲ್ ಅಪ್ಪನೈ \* ಎನ್ನು ಮಱಪ್ಪನೋ (೩)

ಅಪ್ಪನೈ ಎನ್ನು ಮಱಪ್ಪನ್ \* ಎನ್ನಾಗಿಯೇ \*  
ತಪ್ಪುದಲ್ ಇನ್ನಿ \* ತ್ತನೈ ಕ್ಕವಿ ತಾನ್ ಶೋಲ್ಲಿ \*  
ಒಪ್ಪಿಲಾ ತ್ತೀವಿನೈಯೇನೈ \* ಉಯ್ಯಕ್ಕೊಂಡು \*  
ಶೆಪ್ಪಮೇ ಶೆಯ್ದು \* ತಿರಿಗಿನ್ಱ ಶೀರ್ ಕಂಡೇ (೪)

**Attention:** Please note that the letters ಱ and ಱ denote  $\mu$  and  $\eta$  respectively, in Tamil. Also note that ಱ್ಱ sounds almost like ಱ್ಱ್ರ , ಱ್ಱೈ like ಱ್ಱ್ರೈ , and so on. The consonant-cluster ಱ್ಱ is pronounced somewhere between ಱ್ಱ್ರ and ಱ್ಱ್ರೈ. It is, however, colloquially acceptable to pronounce the clusters ಱ್ಱ and ಱ್ಱ್ರ as ತ್ತ and ನ್ನ, respectively.

ಶೀರ್ ಕಂಡು ಕೊಂಡು \* ತಿರುಂದು ನಲ್ಲೀ ಕವಿ \*  
 ನೇಱ್ಪಡ ಯಾರ್ ಶೋಲ್ಲುಂ \* ನೀಮೈ ಇಲಾಮೈಯಿಲ್ \*  
 ಏರ್ವಿಲಾ ಎನ್ನೈ \* ತನ್ನಾಕ್ಕಿ ಎನ್ನಾಲ್ ತನ್ನೈ \*  
 ಪಾರ್ ಪರವೀ ಕವಿ \* ಪಾಡುಂ ಪರಮರೇ (೫)

ಇರ್ ಕವಿ ಪಾಡುಂ \* ಪರಮ ಕವಿಗಳಾಲ್ \*  
 ತರ್ ಕವಿ ತಾರ್ \* ತನ್ನೈ ಪ್ಪಾಡುವಿಯಾದು \* ಇನ್ನು  
 ನನ್ನು ವಂದೆನ್ನುಡರ್ ಆಕ್ಕಿ \* ಎನ್ನಾಲ್ ತನ್ನೈ \*  
 ವರ್ ಕವಿ ಪಾಡುಂ \* ಎರ್ ವೈಗುಂದ ನಾದನೇ (೬)

ವೈಗುಂದ ನಾರ್ \* ಎರ್ ವಲ್ವಿನೈ ಮಾಯ್ಂದಱ \*  
 ಚ್ಚೆಯ್ ಕುಂದರ್ ತನ್ನೈ \* ಎನ್ನಾಕ್ಕಿ ಎನ್ನಾಲ್ ತನ್ನೈ \*  
 ವೈಗುಂದರ್ ಆಗ ಪ್ಪುಗಱಿ \* ವಣ್ ತೀಂಗವಿ \*  
 ಶೆಯ್ ಕುಂದರ್ ತನ್ನೈ \* ಎನ್ನಾಳ್ ಶಿಂದಿತ್ತಾವನೋ (೭)

ಆರ್ವನೋ ಆಱಿಯಂಗೈ \* ಎಮ್ಮಿರಾರ್ ಪುಗಱ್ \*  
 ಪಾರ್ ವಿಣ್ ನೀರ್ ಮುಱ್ಪುಂ \* ಕಲಂದು ಪರುಗಿಲುಂ \*  
 ಏರ್ವಿಲಾ ಎನ್ನೈ \* ತನ್ನಾಕ್ಕಿ ಎನ್ನಾಲ್ ತನ್ನೈ \*  
 ಶೀರ್ಪೆಱ ಇರ್ ಕವಿ \* ಶೋನ್ನ ತಿಱತ್ತುಕ್ಕೇ (೮)

ತಿಱತ್ತುಕ್ಕೇ ತುಪ್ಪುರವಾಂ \* ತಿರುಮಾಲೀ ಶೀರ್ \*  
 ಇಱಪ್ಪೆದಿರ್ ಕಾಲಂ \* ಪರುಗಿಲುಂ ಆರ್ವನೋ \*  
 ಮಱಿಪ್ಪಿಲಾ ಎನ್ನೈ \* ತನ್ನಾಕ್ಕಿ ಎನ್ನಾಲ್ ತನ್ನೈ \*  
 ಉಱಿಪ್ಪಲ ಇರ್ ಕವಿ \* ಶೋನ್ನ ಉದವಿಕ್ಕೇ (೯)

ಉದವಿ ಕೈಮ್ಪಾಱು \* ಎನ್ನಾಯಿರ್ ಎನ್ನ ಉಱ್ಪಿಣ್ಣೆಲ್ \*  
 ಅದುವುಂ ಮಱ್ಪಾಂಗವರ್ ತನ್ನದು \* ಎನ್ನಾಲ್ ತನ್ನೈ \*  
 ಪದವಿಯ ಇರ್ ಕವಿ \* ಪಾಡಿಯ ಅಪ್ಪನುಕ್ಕು \*  
 ಎದುವುಂ ಒನ್ನುಂ ಇಲ್ಲೈ \* ಶೆಯ್ದದಿಂಗುಂ ಅಂಗೇ (೧೦)

‡ಇಂಗುಂ ಅಂಗುಂ \* ತಿರುಮಾಲ್ ಅನ್ನಿ ಇನ್ನೈ ಕಂಡು \*  
 ಅಱ್ಚನೇ ವಣ್ ಕುರುಗೂರ್ \* ಚ್ಚಡಗೋಬರ್ \*  
 ‡

ಇಜ್ಜನೇ ಶೋನ್ನ \* ಓರ್ ಆಯಿರತ್ತಿಪ್ಪತ್ತುಂ \*  
ಎಜ್ಜನೇ ಶೋಲ್ಲಿನುಂ \* ಇನ್ನಂ ಪಯಕ್ಕುಮೇ (೧೧)

|| ನಮ್ಮಾಳುವಾರ್ ತಿರುವಡಿಗಳೇ ಶರಣಂ ||